

ಶಕ್ತಿಯ ಕೊಡು ಶಕ್ತಿಯ ಕೊಡು...

ಮನಸ್ಸಿಗೆ ನಿರಾಶೆ, ದೈಹಿಕ ನಿಶ್ಯಕ್ತಿ
ಕಾಡಿದಾಗ ಥಟ್ಟನೆ ನೆನಪಾಗುವುದು,
ನಾನು ಪ್ರೌಢಶಾಲೆಯಲ್ಲಿ ಕಲಿತ ಕನ್ನಡ
ಹಾಡೊಂದರ ಸಾಲುಗಳು. ಪ್ರಿಯವಾದ,
ಸ್ಫೂರ್ತಿದಾಯಕವಾದ ಆ ಹಾಡನ್ನು
ಬರೆದವರು ಕವಿ

ಜಿ.ಎಸ್. ಶಿವರುದ್ರಪ್ರಸನ್ನವರು.

ಆ ಹಾಡಿನ... 'ಶಕ್ತಿಯ ಕೊಡು, ಶಕ್ತಿಯ
ಕೊಡು ಶಕ್ತಿಯ ಕೊಡು ಹೇ ಪ್ರಭು...'

ಮುಂದುವರಿದು... 'ಎತ್ತರೆತ್ತರಕ್ಕೆ ಹಾರುತ್ತಿದ್ದ
ಸಾಗರದ ಅಲೆಗಳು ಶಿಲೆಗಳಿಗೆ ಅಪ್ಪಳಿಸಿದರೂ
ಅವು ಅಚಲವಾಗಿರುವಂತೆ ನನ್ನ ಮನವೂ
ಸ್ಥಿರವಾಗಿರಲಿ, ಕಂಗೆಡದಂತೆ ಹರಸು...'
ಹೀಗೆ ಸಾಗುತ್ತದೆ. ಮುಂದೆ ಶಾಲಾ
ಪರಿಚ್ಛೇದಗಳು, ಸಾಂಸಾರಿಕ ಕಷ್ಟಕಾರ್ಪಣ್ಯಗಳು,
ಪ್ರಾಚಾರ್ಯಗಿರಿಯ ತೊಂದರೆಗಳು,
ಈಗಿನ ವಿಶ್ರಾಂತ ಜೀವನದಲ್ಲೂ ನಾನು
ಆಗಾಗ ಗುನುಗುವ ಈ ಹಾಡು ನನ್ನೊಳಗೆ
ಸಮಾಧಾನದ ಕುಡಿ ಮೂಡಿಸುವುದೇ ಸತ್ಯ.

—ಸುಶೀಲಾ ಆರ್. ರಾವ್, ಉಡುಪಿ

'ಜಗವನೆನಗೆ ಬಿಟ್ಟಿರುವೆ ಏಕೆ ಕಾಡಲಿ!'

'ದೇವ ನಿನ್ನ ಮಾಯೆಗಂಜಿ ನಡುಗಿ ಬಾಡೆನು'

—ಕೆ.ಎಸ್. ನರಸಿಂಹಸ್ವಾಮಿಯವರ

'ಏನ ಬೇಡಲಿ?' ಕವನದ ಮೊದಲ ಸಾಲುಗಳಿವು.

ಆ ಕವನದ 'ಶಕ್ತಿ ಇತ್ತೆ ಮುಕ್ತಿಯನ್ನು
ಗಳಿಸಿಕೊಳ್ಳಲು, ನೀರನರೆದೆ ಬಳ್ಳಿಯನ್ನು
ಬೆಳೆಸಿಕೊಳ್ಳಲು...'

'ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ ಜಗವನೆನಗೆ
ಬಿಟ್ಟಿರುವೆ ಏಕೆ ಕಾಡಲಿ!'

ಈ ಸಾಲುಗಳನ್ನು ಎಷ್ಟು ಬಾರಿ ಓದಿದರೂ,
ಒಂದೊಂದು ಸಲವೂ ಅದರ ಅರ್ಥ ಮತ್ತಷ್ಟು
ಗಾಢವಾಗುತ್ತದೆ, ಮನಸ್ಸಿನ ಆಳಕ್ಕಿಳಿಯುತ್ತದೆ.
ಭಗವಂತ ತನ್ನನ್ನು ನಂಬಿದವರಿಗೆ ಎಲ್ಲವನ್ನು
ಮುಕ್ತಹಸ್ತದಿಂದ ನೀಡುತ್ತಾನೆ. ತನ್ನ
ಸ್ವಂತ ಸಾಮರ್ಥ್ಯದಿಂದ ತಾನು ಬಯಸಿದ
ಗುರಿಯನ್ನು ಮುಟ್ಟಿ, ತನ್ನ ಬದುಕನ್ನು ತಾನೇ
ರೂಪಿಸಿಕೊಂಡವನಿಗೆ ಮತ್ತಷ್ಟು ಶಕ್ತಿಯನ್ನು
ನೀಡುತ್ತಾನೆ.

ಹತಾಶೆ, ಖಿನ್ನತೆಗಳ ಕಾರ್ಮೋಡ ಕವಿದಾಗ,
'ಜಗವನೆನಗೆ ಬಿಟ್ಟಿರುವೆ ಏಕೆ ಕಾಡಲಿ! ಈ
ಸಾಲಂತೂ ಮಿಂಚಿನ ಬೆಳಕನ್ನೇ ಹರಿಸುತ್ತದೆ.

—ಪ್ರಭಾಪ್ರಸಾದ್, ಬೆಂಗಳೂರು



ಸಾಂತ್ವನ ಹೇಳುವ ದಿವ್ಯಮಂತ್ರ

ಕುಗ್ರಾಮದ ಬಡವರ ಮನೆಯಲ್ಲಿ ಹುಟ್ಟಿ ಬೆಳೆದ ಕಾರಣ ಚಿಕ್ಕಂದಿನಿಂದಲೂ ನೆರೆಹೊರೆಯವರ
ದ್ವೇಷಾಸೂಯೆಯ ನಡುವೆಯೇ ಬದುಕು ಸಾಗಿಸಬೇಕಾಯಿತು. ಕಷ್ಟಪಟ್ಟು ಶಿಕ್ಷಣ ಪಡೆದ
ನಂತರ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಯೂ ದೊರೆಯಿತು. ನಾನು ಜೀವನದಲ್ಲಿ
ಅಳವಡಿಸಿಕೊಂಡಿದ್ದ ಶಿಸ್ತು, ಪ್ರಾಮಾಣಿಕತೆಯೇ ಹಲವಾರು ಸಾರಿ ಜೀವ ಹಿಂಡುವ ನರಕ
ತೋರಿಸಿತು. ಬಂಧುಗಳ ಅಸಹನೆ, ಸಹೋದ್ಯೋಗಿಗಳ ವ್ಯಕ್ತಿ ಮಾತ್ರರ್ಯ ಮುಂತಾದ ಕೀಟಗಳು
ಮನಸ್ಸನ್ನು ಕೊರೆಯಲಾರಂಭಿಸಿದಾಗಲೆಲ್ಲಾ ನನ್ನ ನೆನಪಿಗೆ ಬರುತ್ತಿದ್ದುದು ಅಕ್ಕಮಹಾದೇವಿಯವರ
ವಚನವೊಂದರ ಸಾಲು...

'ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ?'

ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆಗಳಿಗಂಜಿದಡೆಂತಯ್ಯಾ?'

ಈ ಸಾಲುಗಳು ಬಗೆಬಗೆಯಲ್ಲಿ ನನಗೆ ಸಾಂತ್ವನ ನೀಡಿವೆ. ಒಂದೆರಡು ದಶಕಗಳ ಕಾಲ ಉಪನ್ಯಾಸಕ
ವೃತ್ತಿ ಮಾಡಿ ಪ್ರಾಂಶುಪಾಲರಾಗಿ ಕೆಲಸ ಮಾಡಬೇಕಾದಾಗ ಎದುರಿಸಿದ ಹಲವಾರು ತೊಂದರೆಗಳು,
ಇವುಗಳಿಂದಾದ ಮಾನಸಿಕ ಕ್ಷೇಷಗಳು ಮನಸ್ಸನ್ನೇ ಕಲುಷಿತಗೊಳಿಸಿದ ಸಂದಿಗ್ಧ ಸಮಯಗಳಲ್ಲೂ
ಅಕ್ಕನ ವಚನಗಳು ನನಗೆ ದಾರಿ ತೋರಿವೆ. ಹಿರಿಯ ಅಧಿಕಾರಿಗಳ ಕಿರುಕುಳ, ನನ್ನೊಂದಿಗೆ ಕೆಲಸ
ಮಾಡುವವರ ಕ್ಷುದ್ರ ರಾಜಕಾರಣ, ಕೆಲವರ ಮೈಗುಳತನ, ಅನಾಮಧೇಯ ಪತ್ರಗಳ ಹಾವಳಿಗಳ
ಮಧ್ಯೆ ಶಿಸ್ತಿನ ಆಡಳಿತವೇ ಅಪಠ್ಯವಾಗುವ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಇಕ್ಕಟ್ಟಿನ
ಪರಿಸ್ಥಿತಿಯಲ್ಲಿ ಇದೇ ವಚನದ ಸಾಲುಗಳು ನನ್ನ ಮಾನಸಿಕ ಸ್ಥಿತಿಯನ್ನು ಸ್ಥಿರಗೊಳಿಸಿವೆ. ವೃತ್ತಿಯಿಂದ
ವಿಶ್ರಾಂತಿ ಪಡೆದು ಜೀವನದ ಮುಸ್ಸಂಜೆಯಲ್ಲಿ ಬದುಕುತ್ತಿರುವ ಈಗಲೂ ಅಕ್ಕನ ಈ ವಚನ ನನಗೆ
ದೈರ್ಯ ಕೊಡುವ, ಸಾಂತ್ವನ ಹೇಳುವ ದಿವ್ಯ ಮಂತ್ರ.

—ಮೋದೂರು ಮಹೇಶಾರಾಧ್ಯ, ಹುಣಸೂರು

ಹೇಳದೇ ಉಳಿದ ಮಾತು

ಎಷ್ಟೋ ಬಾರಿ ನಮಗೆ ಈ ಸಂದಿಗ್ಧ ಎದುರಾಗುತ್ತದೆ. ಹಿರಿಯರ
ಬಳಿಯೋ, ಪ್ರೀತಿಪಾತ್ರರ ಬಳಿಯೋ, ಗುರುಗಳ ಬಳಿಯೋ ನಮ್ಮ
ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬೇಕು, ಅಭಿಪ್ರಾಯಗಳನ್ನು
ವ್ಯಕ್ತಪಡಿಸಬೇಕು ಅಂದುಕೊಳ್ಳುತ್ತೇವೆ. ನಮ್ಮ ಕನಸು, ಭಾವನೆ,
ಆಲೋಚನೆ, ಚಿಂತನೆ, ಆಶಯ, ಅಭಿಪ್ರಾಯ, ಅನಿಸಿಕೆ ಹೇಳಲು
ಸಾಧ್ಯವಾಗದೇ ಇರುವ ಸಂದರ್ಭ ಬಂದುಬಿಡುತ್ತದೆ. ಹೇಳಬೇಕು, ಹಂಚಿಕೊಳ್ಳಬೇಕು
ಅನಿಸುವಷ್ಟರಲ್ಲಿ ಆ ವ್ಯಕ್ತಿ, ಪ್ರೀತಿಪಾತ್ರರು, ಹಿರಿಯರು ಇಲ್ಲವಾಗುತ್ತಾರೆ. ಆಗ ಆ ಭಾವನೆ
ಮನಸ್ಸಿನ ಉಳಿದು ಹಪಹಪಿಸುವಂತಾಗುತ್ತದೆ. ಇಂತಹ ಸನ್ನಿವೇಶ ಅನೇಕರ ಬದುಕಿನಲ್ಲಿ
ನಡೆದಿರಬಹುದಲ್ಲವೇ? ಹೇಳದೇ ಉಳಿದ ನಿಮ್ಮ ಮನದಾಳದ ಆ ಮಾತನ್ನು ನಮ್ಮೊಂದಿಗೆ
ಹಂಚಿಕೊಳ್ಳಿ. ಬರಹ 150ರ ಪದಮಿತಿಯಲ್ಲಿರಲಿ. ಕೊನೆಯ ದಿನಾಂಕ ಡಿಸೆಂಬರ್ 25.
ಲೇಖನವನ್ನು ನುಡಿ ಅಥವಾ ಯುನಿಕೋಡ್‌ನಲ್ಲಿ editorsu@sudha.co.in ಗೆ ಇ-ಮೇಲ್
ಮಾಡಿ.

